

ಕ್ರಿಯಾರ್ಥಿ ರಾಜ್ಯ ಹೈನ್‌ನ್

■ ನಾಗೀಶ ತೆಣ್ಣೆ

ಅದು 1968ರ ಮೇಸ್ಟ್‌ಕೋಚಿಂಗ್‌ನಲ್ಲಿ ಸಮಯ. ವರ್ಷಾಭೇದ ನಿತಿ ವಿರುದ್ಧ ಪ್ರತಿಭಟನೆಯ ಬಿಂದಿ ಅವೆರಿಕದಲ್ಲಿ ವ್ಯಾಪಿಸಿತ್ತು. ಬೇಳೆಗೆ ಒಲಿಂಪಿಕ್‌ ಬಿಂಬಿಸಿದೆಂಬ ಕಾಗೂ ಕೇಳಿಂದಿತ್ತು. ಬ್ರಾಸ್‌ಬ್ರಾಬಾಲ್‌ ತಾರೆ ಲಿಯು ಅಲ್ಲಿಯರ್‌ (ಕರ್ನಿಮ್‌ ಅಲ್ಯುಲ್‌ ಜಬ್ಬಾರ್) ಸೇರಿದಂತೆ ಕೆಲವು ಅಭ್ಯರ್ಥಿಗಳು ಹಿಂದೆ ಸರಿದಿದ್ದರು.

ಅದರ ಕೆಲವು ಕವ್ಯವನ್ನೇಯ ಅಭ್ಯರ್ಥಿಗಳು ಒಲಿಂಪಿಕ್‌ನಲ್ಲಿ ಸಾಧನೆಯೊಡನೆ ತಮ್ಮ ಅಸ್ತಿತ್ವ ಸಾಭೈತುಪಡಿಸಬೇಕೆಂಬ ಇರಾದೆಯಲ್ಲಿದ್ದರು. ಅವರಲ್ಲಿ ಒಬ್ಬರು ಜಿಮ್‌ ಹೈನ್‌ (ಜಿಮ್‌ ರೇ ಹೈನ್‌). ಇತ್ತೀಚೆಗೆ (ಜೂನ್ 3, 2023) ನಿಧನರಾದ 76 ವರ್ಷದ ಹೈನ್‌ ಪ್ರಸಿದ್ಧ ಪದೆದಿದ್ದು 100 ಮೀ. ಒಟ್ಟನ್ನು ಹತ್ತು ಸೆಕೆಂಡುಗಳಲ್ಲಿ ಕ್ರಮಿಸಿದ ಮೊದಲ ಒಟ್ಟಿಗಾರನಾಗಿಯೇ.

ಒಲಿಂಪಿಕ್‌ಗೆ ಕೆಲವು ತಿಂಗಳ ಮೊದಲೇ ಹೈನ್‌ ಪ್ರಸಿದ್ಧಿಗೆ ಬಂದಿದ್ದರು. ಕ್ಯಾಲಿಪ್ರಾನಿಯಾದ ಸಾಕರ್ಮೆಂಟೋದಲ್ಲಿ ನಡೆದ ಅವೆರಿಕದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅವರು 9.9 ಸೆಕೆಂಡುಗಳಲ್ಲಿ ಈ ಅತರ ಕ್ರಮಿಸಿದ್ದರು. ಆಗ ಎಲೆಕ್ಕಾನಿಕ್‌ ಟ್ರೈಮಿಂಗ್‌ ಸಲ್ಲಕರಣಗಳು ಎಲ್ಲಡೆ ಇರಲಿಲ್ಲ. ಅದು ಗಡಿಯಾರ ನೋಡಿ ನಿರ್ದಾರಿಸಿದ ಸಮಯ. ಅದಕ್ಕೆ ಮೊದಲು 100 ಮೀ. ಒಟ್ಟನ್ನು ಅಧಿಕೃತವಾಗಿ ಯಾರೂ 10 ಸೆಕೆಂಡುಗಳ ಒಳಗೆ ಒಂದಿರಲಿಲ್ಲ. ಹೀಗಾಗೆ ಹೈನ್‌ ಪ್ರಸಿದ್ಧಿಗೆ ಬಂದರು.

ಒಲಿಂಪಿಕ್‌ನಲ್ಲಿ ಅವರ ಜೊತೆ 100 ಮೀ. ಒಟ್ಟದ ಪ್ರೇನಲ್‌ನಲ್ಲಿ ಜಮ್ಮುಕಾದ ಲೆನಾಕ್‌ ಮಿಲರ್‌, ಸ್ಕ್ಯಾದೆಶದ ಚಾಲ್‌ ಎಡ್‌ಡ್ರಾಫ್‌ ಪ್ರೀನ್‌, ಮೆಲ್‌ ಹೆಂಡರ್‌ ಕಾಡ ಪ್ರೇಪ್ರೇಟ್‌ಯಲ್ಲಿದ್ದರು. ಹೈನ್‌ ತೆಗೆದುಹಾದ 9.95 ಸೆಕೆಂಡುಗಳ ಅವಧಿ ವಿಶ್ವದಾಖಲೆಯಾಯಿತು. ಅದು



ಎಲೆಕ್ಕಾನಿಕ್‌ ಟ್ರೈಮಿಂಗ್‌ ಮೂಲಕ ದಾಖಿಲಾದ ಅವಧಿ. ಆತ್ಮವಿಶ್ವಾಸದಿಂದ ಮಿಂಚನಂತೆ ಒಡಿದ ಹೈನ್‌ ಆರಂಭದಲ್ಲೇ ಮುನ್ನಡೆ ಸಾಧಿಸಿ 'ವೇಗದ ರಾಜ್ಯ'ನಾದರು.

'ಅದು ಜೀವನದಲ್ಲಿ ನಾನು ಪಡೆದ ಉತ್ತಮ ಆರಂಭವಾಗಿತ್ತು. ನಾನು ಒಡಿದ ಅಸ್ತಿತ್ವಮು 100 ಮೀ. ಒಟ್ಟವಾಗಿತ್ತು' ಎಂದು ಒಡಿದ ನಂತರ ಹೈನ್‌ ಪ್ರತಿಕ್ರಿಯಿಸಿದ್ದರು. ಅದೇ ಒಲಿಂಪಿಕ್‌ನಲ್ಲಿ ನಡೆದ 4×100 ಮೀ. ರಿಲೇ ಒಟ್ಟದಲ್ಲಿ ತಂಡದ 'ಆಂಗ್ರೇ' (ಕೊನೆಯವಾಗಿ ಒಡುವ ಅಭ್ಯರ್ಥಿಗೆ) ಅಗಿದ್ದ ಹೈನ್‌ ತಂಡ ಜೆನ್ ಗೆಲ್ಲುಲು ಮತ್ತು ವಿಶ್ವದಾಖಲೆ ಅವಧಿಯಲ್ಲಿ (38.24 ಸೆ.) ಗುರಿ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹೈನ್‌ ಅವರ ದಾಖಿಲೆ ಸುಮಾರು 15 ವರ್ಷ ಅಭಾಧಿತವಾಗಿ ಉಳಿದಿದ್ದ ಗಮನಾರ್ಹ. ಇದು ಡಿಫ್ರೆ ಕಾಲ ಉಳಿದ 100 ಮೀ. ಒಟ್ಟದ ದಾಖಿಲೆ ವಿನಿಯಿದೆ. 1983ರ ಜೆನ್‌ನಲ್ಲಿ ಅಮೆರಿಕದ

ಮತ್ತೊಬ್ಬ ಒಟ್ಟಿಗಾರ ಕೆಲ್ನಿನ್‌ ಸ್ಕ್ರೋ ಅವರು

ಕೊಲರಾಡೋದಲ್ಲಿ ನಡೆದ 'ಅಮೆರಿಕ ಒಲಿಂಪಿಕ್‌ ಫ್ಯಾವಲ್' ಕೂಟದಲ್ಲಿ 9.93 ಸೆಕೆಂಡುಗಳಲ್ಲಿ ಒಡಿದ ನಾಶನ ದಾಖಿಲೆ ಸಾಫಿಯಿದರು. ಈ ದಾಖಿಲೆ

ನಂತರ ಸುಧಾರಣೆಯಾಗುತ್ತ ಹೋಯಿತು.

1988ರ ಸೋಲ್‌ ಒಲಿಂಪಿಕ್‌ನಲ್ಲಿ ಅಮೆರಿಕದ

ದಂತಕೆ ಕಾಲ್‌ ಲೂಯಿಸ್‌ ಈ ಒಟ್ಟವನ್ನು

9.92 ಸೆಕೆಂಡುಗಳಲ್ಲಿ ಒಡಿದ್ದರು. ಪ್ರಸ್ತುತ ದಾಖಿಲೆ ಜಮ್ಮುಕಾದ ಉಸ್‌ನ್‌ ಚೋಲ್‌

ಅವರ ಹೆಸರಿನಲ್ಲಿದೆ. 2009ರ ಬೆಲ್‌ನ್‌ ವಿಶ್ವ

ಚಾಂಪಿಯನ್‌ಷಿಪ್‌ನಲ್ಲಿ ದಿಗ್‌ಜ ಒಟ್ಟಿಗಾರ

ಚೋಲ್‌ 9.58 ಸೆ.ಗಳಲ್ಲಿ ಈ ದಾಖಿಲೆ ಬರೆದರು.

ಈಗ ಮಾರಿ ಕವ್ಯ ವರ್ಷದಿಂದ ಪ್ರತಿಭಟನೆ

ವಿವರಿಸ್ತೇ ಬರೆಯಾಣಿ. ಇದೇ ಒಲಿಂಪಿಕ್‌ನ 200 ಮೀ. ಒಟ್ಟದಲ್ಲಿ ಜೆನ್ ಗೆದ್ದ ಟಾಮಿ ಸ್ಕ್ರೋ ಮತ್ತು

ಪದಕಗಳ ಮರಲೆಸಿದ ಕಳ್ಳರು!

ಒಲಿಂಪಿಕ್‌ನಿಂದ ಹಿಂತಿರುಗಿದ ಕೆಲವು ವಾರಗಳ ನಂತರ ಹೈಸ್‌ನಲ್ಲಿರುವ ಹೈನ್‌ ಅವರ ಮನೆಯಲ್ಲಿ ಕಳೆವಾಗಿತ್ತು. ಒಲಿಂಪಿಕ್‌ ಪದಕಗಳ ಜೊತೆ ಚಿನ್ನಾಭರಣ, ತೀವ್ರ ಸೆಟ್‌ ಕಳೆವಾಗಿತ್ತು. ಅವರು ಸ್ಟೇಂಟ್‌ ಪ್ರತಿಕ್ರಿಯೆಯಲ್ಲಿ ಜಾಹೀರಾತು ಹಾಕಿಸಿ ಪದಕಗಳನ್ನು ಹಿಂತಿರುಗಿಸುವಂತೆ ಮನವಿ ಮಾಡಿದ್ದರು. ಕೆಲವು ದಿನಗಳ ನಂತರ ಪದಕಗಳಿಂದ ಲಕ್ಷೋಟೆ ಅವರ ವಿಳಾಸಣೆ ಬಂದಿತ್ತು!

ಉಂಟಿನ ಪದಕ ಗೆದ್ದ ಜಾನ್ ಕಾಲೇಂಡ್‌ ಅವರು ಪದಕ ಪ್ರದಾನ ಪೋದಿಯಂನಲ್ಲಿ ರಾಷ್ಟ್ರೀಯಿಗೆ ನಡಿಸುವ ವೇಳೆ ಕವ್ಯ ಗ್ಲೋರಿಜಾನ್‌ನ್ನು ಧರಿಸಿ ಮುಖ್ಯ ಬಿಹಿಡಿದು ಬಂದು ಕೈ ಮೇಲ್ತಿದ್ದರು. ಇದು ಒಲಿಂಪಿಕ್‌ ಇತಿಹಾಸದಲ್ಲಿ 'ಬಾಲ್‌ಕ್‌ ಪವರ್‌ ಸಲ್ಲಾಟ್‌' ಎಂದೆ ಹೇಸರಾಗಿದೆ.

ಬಹಿಷ್ಕಾರದ ಬಗ್ಗೆ ವರದಿಗಾರರೊಬ್ಬರು ಕೇಳಿಜ್‌ ಪ್ರಶ್ನೆಗೆ ಹೈನ್‌ 'ನೋ ಕಾಮೆಂಟ್‌' ಎಂದಿದ್ದರು. 'ನಾನೂ ನೇರಿ ಹೆಚ್ಚಿನ ಅಭ್ಯರ್ಥಿಗಳು ಬಹಿಷ್ಕಾರ ನಿರ್ಧಾರಕ್ಕೆ ಬೆಂಬಲಿಲ್ಲ. ಒಲಿಂಪಿಕ್‌ಗೆ ಹೊಗಿ ಅಲ್ಲಿ ಅತ್ಯಾತ್ಮ ಸಾಧನೆ ಮೂಲಕ ಮಾತನಾಡುವುದೇ ಕವ್ಯ ವರ್ಷದಿಂದ ಮಾಡಿದು ಉತ್ತಮ ದಾರಿ' ಎಂದು ಹೆಚ್ಚಿನವರು ಭಾವಿಸಿದ್ದರು ಎಂದು ಮತ್ತೊಂದು ಸಂದರ್ಭ ಹೇಳಿದ್ದರು.

ಹೈನ್‌ಗೆ ತಮ್ಮ ಒಡಿದ ಬಗ್ಗೆ ಅಪಾರ ವಿಶ್ವಾಸವಿತ್ತು. ಅವರು ಅಗಿನ ದಿನಗಳಲ್ಲಿ ಸೋತ್ತಿದ್ದೇ ಕಡಿಮೆ. ಒಂದೆರಡು ಬಾರಿ ಮಾತ್ರ ಪ್ರೀನ್‌ ಅವರನ್ನು ಹಿಂದೆಹಾಕಿದ್ದರು. ಅಕಾರ್ಸ್‌ನ್‌ನಲ್ಲಿ ಜನಿಸಿದ ಜಿಮ್‌ ಹೈನ್‌ ಅವರಿಗೆ ಬಾಲ್ಯದಲ್ಲಿ ಬೆಸ್‌ಬಾಲ್‌ ಮತ್ತು ಪುಟ್ಟಬಾಲ್‌ ಒಡಿದ ಬಗ್ಗೆಯೇ ಹೆಚ್ಚು ಒಂದಿತ್ತು. 15 ರ ಹೆಯದಲ್ಲಿ ಅವರ ಒಡಿದ ಪ್ರತಿಕ್ರಿಯೆನ್ನು ಕೊಳ್ಳುತ್ತಾನೆ ಮೆಕ್ಕೆಸ್‌ ಮಂಡ್‌ ಹೈನ್‌ನ್‌ ಸ್ನಾಲ್‌ನ ಕೋಚ್‌ ಗಮನಿಸಿದರು. ಚೆಕ್ಕಾಸ್‌ ಸೌತ್‌ ವಿ.ವಿ. ಯಲ್ಲೂ ಅವರು ಅಧ್ಯೇಟಿಕ್‌ ತಂಡದಲ್ಲಿದ್ದರು. ಕೋಚ್‌ ಜಿಮ್‌ ಕೋಲ್ನ್‌ ಅವರ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೋಲ್ನ್‌ ಗರಡಿ ಪ್ರವೇಶಿಸುವ ವೇಳೆಗಾಗಲೇ ಅವರು ವಿಶ್ವದ ಪ್ರಮುಖ ಒಟ್ಟಿಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ನಂತರ ಅವರು ಹಿಂತಿರುಗಿನೊಂದಿದ್ದ ಕಡಿಮೆ.

ಒಲಿಂಪಿಕ್‌ ಮುಗಿದ ಕೆಲವೇ ವಾರಗಳಲ್ಲಿ ಅವರು ರಾಷ್ಟ್ರೀಯ ಪುಟ್ಟಬಾಲ್‌ ಲೀಗ್‌ನಲ್ಲಿ ಮಾರ್ಯಾಮಿ ಡಾಲ್ನಿನ್‌ ತರಂಡ್‌ ಆಯ್ಸೆಯಾದರು. ಆದರೆ ಅಲ್ಲಿ ಅಡಿದ್ದು ಬೆರಳಣಿಕೆ ಪಂಡ್ಯಗಳನ್ನು ಮಾತ್ರ. ಕನಾಸ್‌ ಸಿಟಿ ಚೆಫ್‌ ತಂಡಕ್ಕೆ ಆಯ್ಸೆಯಾದರೂ ಅಲ್ಲಿ ಅಡಿದ್ದು ಒಂದು ಪಂಡ್ಯ ಮಾತ್ರ. ನಂತರದ ದಿನಗಳಲ್ಲಿ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡರು. ಚಾರಿಟೆಂಪ್‌ ಪ್ರಸ್ತುತಿ ಸಾಫಿಸ್ ಒಕ್ಲಾಂಡ್‌ ಸುತ್ತಮುತ್ತ ಬದಲಿಸಿದ್ದಿರುತ್ತಿರು.

ಪ್ರತಿಕ್ರಿಯೆಯಿಂದ: feedback@sudha.co.in